



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part -III	ಬೆಂಗಳೂರು, ಶುಕ್ರವಾರ, ೧೧, ಸೆಪ್ಟೆಂಬರ್, ೨೦೨೦ (ಭಾದ್ರಪದ, ೨೦, ಶಕವರ್ಷ, ೧೯೪೨) Bengaluru, FRIDAY, 11, SEPTEMBER, 2020 (BHADRAPADA, 20, ShakaVarsha, 1942)	ನಂ. ೩೯೬ No. 396
----------------------	--	--------------------



ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 104 ಬೆಂಗಳೂರು 2019(ಭಾ-1)(ಇ-ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಕಾಸ ಸೌಧ
ಬೆಂಗಳೂರು ದಿನಾಂಕ:09-09-2020.

ಅಧಿಸೂಚನೆ

ಸರ್ಕಾರದ ಅಧಿಸೂಚನೆ ಸಂಖ್ಯೆ: ಹೆಚ್.ಎಂ.ಎ. 36(3) ಟಿ.ಟಿ.ಪಿ. 1976, ದಿನಾಂಕ:28.06.1976ರಲ್ಲಿ, ಘೋಷಿಸಲಾದ ಬಾಗಲಕೋಟೆ ಸ್ಥಳೀಯ ಯೋಜನಾ ಪ್ರದೇಶಕ್ಕೆ, ಸರ್ಕಾರದ ಅಧಿಸೂಚನೆ ಸಂಖ್ಯೆ: ಹೆಚ್.ಎಂ.ಎ 15 ಟಿ.ಟಿ.ಪಿ. (1) 1977, ದಿನಾಂಕ:24.08.1977ರಲ್ಲಿ ಬಾಗಲಕೋಟೆ ನಗರ ಯೋಜನಾ ಪ್ರಾಧಿಕಾರವನ್ನು ರಚಿಸಲಾಗಿರುತ್ತದೆ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ 3 (1) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅಧಿಸೂಚನೆ ಸಂಖ್ಯೆ: ನಅಇ 104 ಬೆಂಗಳೂರು 2019(ಭಾ-1) (ಇ-ಕಡತ) ದಿನಾಂಕ:27-07-2020ರ ಅಧಿಸೂಚನೆ ಮತ್ತು ದಿನಾಂಕ:20.08.2020ರಂದು ಹೊರಡಿಸಲಾದ ತಿದ್ದುಪಡಿಯಂತೆ, ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರವನ್ನು ಘೋಷಿಸಲಾಗಿದೆ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ 1987 (1987ರ ಕರ್ನಾಟಕ ಅಧಿನಿಯಮ 34) ರ ಕಲಂ 3(3) ಮತ್ತು (4)ರ ಅನುಸಾರ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರವು ಈ ಕೆಳಕಂಡಂತೆ ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡಿರುತ್ತದೆ.

ಕ್ರಮ ಸಂಖ್ಯೆ	ಅಧ್ಯಕ್ಷರು/ಸದಸ್ಯರು	ಪರಾ
1	ಅಧ್ಯಕ್ಷರು ಕಲಂ 3(3) (ಎ)ರನ್ವಯ	ಜಿಲ್ಲಾಧಿಕಾರಿ, ಬಾಗಲಕೋಟೆ ಜಿಲ್ಲೆ (ಸರ್ಕಾರ ದಿಂದ ಅಧಿಕಾರೇತರರನ್ನು ನಾಮ ನಿರ್ದೇಶನ ಮಾಡುವವರೆಗೆ).
2	ನಗರ ಯೋಜಕ ಸದಸ್ಯರು ಕಲಂ 3(3) (ಬಿ)ರನ್ವಯ	ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರು, ಬಾಗಲಕೋಟೆ. (ಅಧಿಕಾರಿಯನ್ನು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ನಿಯೋಜಿಸುವವರೆಗೆ)

(೧)

3	ಅಭಿಯಂತರ ಸದಸ್ಯರು ಕಲಂ 3(3) (ಸಿ)ರನ್ವಯ	ಕಾರ್ಯಪಾಲಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ, ಬಾಗಲಕೋಟೆ .
4	ವಿಧಾನ ಸಭಾ ಸದಸ್ಯರು/ವಿಧಾನ ಪರಿಷತ್ ಸದಸ್ಯರು ಕಲಂ 3(3) (ಡಿ)ರನ್ವಯ	ಪೂರ್ಣ ಅಥವಾ ಭಾಗಶಃ ಪ್ರದೇಶವನ್ನು ಪ್ರತಿನಿಧಿಸುತ್ತಿರುವ ಸದಸ್ಯರು/ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಶಾಶ್ವತವಾಗಿ ವಾಸವಾಗಿರುವ ಸದಸ್ಯರು.
5	ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರತಿನಿಧಿ ಕಲಂ 3(3) (ಇ)ರನ್ವಯ	ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಾಗಲಕೋಟೆಯ ಪ್ರತಿನಿಧಿ.
6	ವಿದ್ಯುತ್ ಸರಬರಾಜು ಕಂಪನಿಯ ಪ್ರತಿ ನಿಧಿ ಕಲಂ 3(3) (ಎಫ್)ರನ್ವಯ	ವಿದ್ಯುತ್ ಸರಬರಾಜು ಕಂಪನಿ ಬಾಗಲಕೋಟೆಯ ಪ್ರತಿನಿಧಿ.
7	ಪೌರಾಯುಕ್ತರು ನಗರಸಭೆ ಕಲಂ 3(3) (ಜಿ)ರನ್ವಯ	ಪೌರಾಯುಕ್ತರು ನಗರಸಭೆ, ಬಾಗಲಕೋಟೆ - ಪದನಿಮಿತ್ತ.
8	ಜಿಲ್ಲಾಧಿಕಾರಿಗಳು ಕಲಂ 3(3) (ಹೆಚ್)ರನ್ವಯ	ಜಿಲ್ಲಾಧಿಕಾರಿ ಬಾಗಲಕೋಟೆ ಜಿಲ್ಲೆ - ಪದನಿಮಿತ್ತ.
9	ಸ್ಥಳೀಯ ಸಂಸ್ಥೆಯಾದ ನಗರ ಸಭೆಯ ಚುನಾಯಿತ ಒಬ್ಬ ಪ್ರತಿನಿಧಿ ಕಲಂ 3(3) (ಐ)ರನ್ವಯ	ಚುನಾಯಿತ ಸದಸ್ಯರಲ್ಲಿ ಒಬ್ಬರನ್ನು ಸರ್ಕಾರದಿಂದ ನೇಮಿಸಲಾಗುತ್ತದೆ.
10	ಆರಕ್ಷಕ ಅಧೀಕ್ಷಕರು, ಕಲಂ 3(3) (ಜೆ)ರನ್ವಯ	ಆರಕ್ಷಕ ಅಧೀಕ್ಷಕರು, ಬಾಗಲಕೋಟೆ ಜಿಲ್ಲೆ - ಪದನಿಮಿತ್ತ.
11	ಜಿಲ್ಲಾ ಆರೋಗ್ಯಾಧಿಕಾರಿಗಳು ಕಲಂ 3(3) (ಕೆ)ರನ್ವಯ	ಜಿಲ್ಲಾ ಆರೋಗ್ಯಾಧಿಕಾರಿ ಬಾಗಲಕೋಟೆ ಜಿಲ್ಲೆ - ಪದನಿಮಿತ್ತ.
12	ಆರ್ಕಿಟೆಕ್ಚರ್ ನಲ್ಲಿ ಅನುಭವ ಹೊಂದಿರುವ ವ್ಯಕ್ತಿ ಕಲಂ 3(3) (ಎಲ್)ರನ್ವಯ	ಸರ್ಕಾರದಿಂದ ನೇಮಿಸಲಾಗುವುದು.
13	ಒಬ್ಬ ಮಹಿಳೆ ಮತ್ತು ಒಬ್ಬ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರನ್ನು ಒಳಗೊಂಡಂತೆ ನಾಲ್ಕು ಜನ ಸದಸ್ಯರು ಕಲಂ 3(3) (ಎಂ) ರನ್ವಯ	ಸರ್ಕಾರದಿಂದ ನೇಮಿಸಲಾಗುವುದು.
14	ಆಯುಕ್ತರು, ಕಲಂ 3(3) (ಎನ್)ರನ್ವಯ	ಗ್ರೂಪ್-ಎ ಅಧಿಕಾರಿಯನ್ನು ಸರ್ಕಾರದಿಂದ ನಿಯೋಜಿಸಲಾಗುವುದು.

ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ಸಿ.ಎಸ್. ಶಿವಕುಮಾರಸ್ವಾಮಿ)
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ.